

To,

**National Stock Exchange of India Limited
Manager-Listing
Exchange Plaza,
Bandra Kurla Complex, Bandra (East)
Mumbai – 400 051
Tel No. 022-2659 8237/38**

**BSE Limited
General manager-DSC
Phiroze Jeejeebhoy Towers
Dalal Street, Fort,
Mumbai – 400 001
022-2272 2039/37/3121**

Dear Sir/s,

Date: 1st June 2023

Sub: — Newspaper Advertisement - Audited Financial Results for the Quarter & Year ended March 31, 2023

In terms of Regulation 47 to the SEBI (Listing Obligations and Disclosure Requirements) Regulations, 2015 ('Listing Regulations'), as amended from time to time, please find enclosed herewith the newspaper advertisement for the Audited Financial Results of the Company for the Quarter & Year ended 31st March 2023, published on 1st June 2023 in the following newspapers: a) Business Line b) Prajavani.

Kindly take the same on record.

Thanking you,

Yours Truly,

For Coffee Day Enterprises Limited

**Sadananda Poojary
Company Secretary & Compliance Officer
M. No.: F5223**

Enclosure: Attached

QUICKLY.

Weak China data
drag copper down



LONDON: Copper prices fell back towards six-month lows after data showed factory activity in top consumer China shrank faster than expected in May. Benchmark copper on the London Metal Exchange (LME) was down 0.9 per cent at \$8,047 a tonne in official ring trading. Prices of the metal are down around 6 per cent since this month earlier.

Arabica coffee plumbs
near 2-month low

LONDON: Arabica coffee futures traded on the ICE exchange plummeted near two-month lows on Tuesday on improved supplies in top producer Brazil. July arabica coffee fell 0.3 per cent to \$1,766.5 per lb at 1301 GMT, having hit its lowest since early April at \$1,755.5 earlier. July robusta coffee slipped 0.6 per cent to \$2,524.6 a tonne, having hit a 15-year peak last Tuesday.

OPEC oil output falls after
voluntary cuts pledged



LONDON: OPEC oil output fell in May after Saudi Arabia and other members of the OPEC+ alliance made voluntary output cuts to support the market, although increases elsewhere in the group limited the decline. OPEC has pumped 28.01 million barrels per day (bpd) this month - down 460,000 bpd from April.

Govt to create 70 mt grain storage in co-op sector

STOCKING UP. World's largest capacity in the co-operative sector will come up in 5 years with 63,000 PACs managing godowns

Shishir Sinha
New Delhi

India will have the capacity to store 70 million tonnes (mt) more foodgrains over the next five years. With this, storage facilities will be available for nearly three-fourths of foodgrains produced in the country.

Currently, the country has storage facilities for 145 mt which is around 47 per cent of the total production. This results in a lot of wastage of not just primary products but also value-added ones. On Wednesday, the Union Cabinet, in its meeting, approved the constitution and empowerment of an Inter-Ministerial Committee (IMC) for the facilitation of the "world's largest grain storage plan in the co-operative sector".

"It will be a win-win situation for farmers, State and

the country," Information and Broadcasting Minister Anurag Singh Thakur said here in a media briefing.

1-LAKH CR OUTLAY
The scheme will have an outlay of ₹1-lakh crore which will be mobilised through the Agriculture Infrastructure Fund (AIF), Agricultural Marketing Infrastructure Scheme (AMIS), PM Formalisation of Micro Food Processing Enterprises Scheme (PMFME) and PM Kisan SAMPADA Yojana (PMKSY).

Under the scheme, each of over 7,200 blocks will have a godown with a capacity of 2,000 tonnes to be managed by block development Officers. Also, each of over 63,000 functional Primary Agriculture Co-operative Society (PACS) will establish, operate and manage godowns with capacity between 500 and 2,000



BOOSTING STORAGE. The Ministry of Co-operation will implement a pilot project in at least 10 selected districts of different States and Union Territories

tonnes. "As we have centralised storage capacity, additional costs are incurred on transporting grains from procurement points to godowns and then to PDS shops. Now, with the proposed mechanism, this cost will come down," Thakur said.

Further, he said, in order

to ensure time-bound and uniform implementation of the plan in a professional manner, the Ministry of Co-operation will implement a pilot project in at least 10 selected districts of different States and Union Territories in the country. The pilot would provide valuable insights into the various re-

quirements of the project, the learnings from which will be suitably incorporated for the country-wide implementation of the plan.

An Inter-Ministerial Committee (IMC) will be constituted under the Chairmanship of Minister of Co-operation, with Minister of Agriculture and Farmers Welfare, Minister of Consumer Affairs, Food and Public Distribution, Minister of Food Processing Industries and Secretaries concerned as members.

MULTI-PRONGED PLAN
Thakur said the plan is multi-pronged - it aims to address not just the shortage of agricultural storage infrastructure in the country by facilitating establishment of godowns at the level of PACS, but also enable PACS to undertake various other activities.

"By providing various options to the farmers, it would prevent distress sale of crops, thus enabling the farmers to realise better prices for their produce. It would hugely reduce the cost incurred in transportation of food grains to procurement centres and again transporting the stocks back from warehouses to PDS," he said.

The Cabinet has also given time-frame and manner of implementation. National Level Coordination Committee will be formed within one week of the Cabinet approval. Implementation guidelines will be issued within 15 days of the Cabinet approval. A portal for the linkage of PACS with Government of India and State Governments will be rolled out within 45 days of the Cabinet approval. Implementation of proposal will start within 45 days of the Cabinet approval.

COMMODITY
CALL.

Stay out of
aluminium
futures



Akhil Nallamuru
bl, research bureau

Aluminium futures, on the Multi Commodity Exchange (MCE), which saw a decline in the second half of April, started moving sideways in early May. The June futures of the metal has since then been oscillating within ₹24 and ₹210.

Therefore, the contract should move out of the ₹24-210 range for us to get a clue about the next leg of the trend. A breakout of ₹210 can turn the short-term outlook bullish.

On the other hand, if the contract slips below ₹204, there is support immediately at ₹200, which is a strong one. But if ₹200 is taken out, we might see a quick decline to ₹186. Although ₹194 can be a minor support, it might not be able to hold the bears. Because a break of the support at ₹200 can potentially induce considerable momentum that can drag the price below ₹194.

TRADE STRATEGY

Until the aluminium futures trade in the range of ₹204-210, we suggest staying out. Traders can take position along the direction of the break. If the contract breaks out of ₹210, go long with stop-loss at ₹205. Book profits at ₹218. Since ₹200 is a support below ₹204, we recommend going short only if the aluminium futures fall below ₹200. Target and stop-loss for this trade can be at ₹186 and ₹205, respectively.

Sugar output may rise next season but El Nino fears linger

Sabramani Ra Mancombu
Chennai

India's sugar production is projected to increase by 4 million tonnes (mt) to 36 mt in 2023-24 season (October 2022-September 2023), the US Department of Agriculture (USDA) has said. But the output could be affected in the case of El Niño turning out to be a strong event in Asia, say analysts.

"India's production is estimated up 4 mt to 36 mt on higher sugarcane area and yields. Consumption is anticipated to go up on increased demand from bulk buyers and processed food manufacturers," the USDA said in its biannual "Sugar, World Markets and Trade" report. India's

sugar production in the 2022-23 season has been estimated at 32.8 mt, down from 35.8 mt last season, by the Indian Sugar Mills Association (ISMA), a body of private mills. The output was initially estimated over 36 mt.

IMPACT IN 2015-16

This season, India's sugar production was affected by unseasonal rains affecting production in Maharashtra and Karnataka. ISMA will likely come up with its projections on 2023-24 sugar production in July. Research agency BMI, a unit of Fitch Solutions, said in India, on an average, a climatic shift to El Niño brings about below-average precipitation levels during monsoon season. This is not always the case,

though, it said. "Looking at India's sugar output during a strong El Niño 2015-16, domestic production declined sharply, falling by around 10 per cent," BMI said.

Similarly, output was hampered in other important Asian markets, including Thailand, where output was also curbed by approximately 10 per cent during the last strong El Niño, it said, noting that a transition to El Niño could have significant consequences for major sugar-producing countries.

GLOBAL OUTPUT UP

Taran Sawhney, Vice-Chairman and Managing Director, Triveni Engineering and Industries Ltd, said El Niño might have some impact. "But from a sugar perspective, I



SLIGHT DIP. Sugar production in the 2022-23 season has been estimated at 32.8 mt, down from 35.8 mt last season, by ISMA

think we will still have surplus sugar in the country. We will have enough sugarcane to meet the ethanol blending programme and we will have surpluses," he told businessline. Triveni Engineering owns seven sugar mills in Uttar Pradesh. The USDA in its report said global sugar production is

forecast up 10.6 mt at 187.9 mt with higher production in Brazil and India more than offsetting a decline in Russia.

International sugar broking firm Czarnikow's portal Czapp has projected the commodity's production next season at 178.8 mt. This is lower than its April estimates as it expects El

Niño to affect the crop in Thailand.

BMI forecasts that if weather conditions are favourable, there could be a 6.9 mt sugar surplus in 2023-24. However, during the 2015-16 El Niño, global production contracted by 7.1 per cent year-on-year, which applied to its 2023-24 production figures, would suggest that global production balance forecasts will swing from a surplus to a deficit.

One of the fears as regards the 2023-24 season is increasing consumption and demand-supply balance. The USDA has projected global demand rising to 180.04 mt. This will leave ending stocks at 33.45 mt. Czapp sees consumption outstripping supply at 178.9 mt.

As concerns over US debt crisis ease, gold dips

Suresh P. Iyengar
Mumbai

Gold prices continued their downward end at ₹60,390 per 10 gm on Wednesday. With this, prices have fallen by ₹1,256 per 10 gm or two per cent from ₹61,646 on May 4 as the uncertainty over the US debt crisis eased.

The yellow metal will lose its appeal if US President Joe Biden succeeds in getting the approval for raising more debt. Biden has urged US Congress to pass a deal to raise the government's borrowing limit and prevent a potentially cata-

strophic default on US debt repayments.

Negotiators from Democratic and Republican parties finalised an agreement last Sunday. Tentatively, the broad terms of the deal are that the \$31.4 trillion debt cap will be suspended till January 2025. The government can continue borrowing money to finance itself. In exchange, the White House has promised to limit discretionary non-defence expenditure in 2024 to levels from 2023 and to increase it by 1 per cent in the following year.

FUTURES FLAT

Spot gold was down at ₹60,390



on Wednesday, as reported by the Indian Bullion and Jewellers Association. Gold for August delivery on MCX was flat at ₹60,074 per 10 gram against ₹59,998 on Tuesday. However, given the ensuing financial crisis across globe, the yellow metal will still be a safe bet. Macro indicators

globally reflected the dual influences of the gold deflation. Consumer confidence in the US fell in May. In China, manufacturing PMI dipped to its lowest level in past five months, signalling some degree of slowdown.

Saunli Gandhi, Senior Analyst (Commodities), HDFC Securities, said gold prices retreated after price rose nearly 0.80 per cent in the previous session. On Tuesday, gold price moved higher on the back of haven buying after traders assessed the impact of a US debt ceiling deal that could add another concern for economy growth.

Progress of south-west monsoon gets stalled

Vinson Kurian
Thiruvananthapuram

Monsoon flows over the Bay of Bengal and the South China Sea continued to be directed into tropical storm Mawar, a super typhoon till a couple of days ago in the North-West Pacific. The stubborn storm appeared to briefly stall the progress of the monsoon in upstream Bay yet again, an India Meteorological Department (IMD) update indicated.

A cyclonic circulation hung in the neighbourhood, over the North Andaman Sea

and adjoining South Myanmar, and seemed ready to anchor the monsoon flows after the firm grip of Mawar waned over the following days.

MAWAR EFFECT

On Wednesday, global models suggested it would be until June 2, at least before these away-going flows cut themselves off from Mawar and allow some breather for the Bay and the Arabian Sea to get their act together to induce a monsoon.

Not surprisingly, the IMD said on Wednesday the monsoon will take as many days

to make the next major lunge forward over these seas.

The IMD said the monsoon will advance into parts of Maldives and the Comorin area; further over the South-West Bay; remaining South-East Bay; further over the Central Bay; and some parts of the North-East Bay during next 2-3 days. The Myanmar Met agency said the monsoon was "strong to vigorous" over the Andaman Sea and the South Bay on Wednesday.

The US Climate Prediction Centre said a friendly Madden-Julian Oscillation (MJO) wavenum over the Indian Ocean during June 14-20. But the monsoon may break over Kerala ahead of its arrival. Precisely why the CPC flagged the Arabian Sea and the Bay for potential to host a low-pressure area/ depression around this time, with some models suggesting cyclone formation. What aims to lend credence to this is the forecast of enhanced cloudiness over the East-Central Arabian Sea during June 9-18, with a cloud mass pulling away from the West Coast towards Oman.

के आई ओ सी एल लिमिटेड
KIOCL LIMITED
(A Government of India Enterprise)
CIN: 111310KA1970G002974
Tel. & Fax No. 080-265311224. Email: cse@kiocltd.in, website: www.kiocltd.in

AUDITED FINANCIAL RESULTS FOR THE QUARTER AND YEAR ENDED 31st MARCH, 2023
(₹ in Lakhs except EPS)

Particulars	Quarter ended		Year ended	
	31.03.2023	31.12.2022	31.03.2022	31.03.2022
	(Audited)	(Un-Audited)	(Audited)	(Audited)
1 Total Income from Operations	73,474	28,789	1,13,880	1,54,342
2 Net Profit / (Loss) for the period (before tax, Exceptional and/or Extraordinary Items)	5,761	(3,388)	24,099	(12,276)
3 Net Profit / (Loss) for the period before tax (after Exceptional and/or Extraordinary Items)	5,761	(3,388)	24,099	(12,276)
4 Net Profit / (Loss) for the period after tax (after Exceptional and/or Extraordinary Items)	8,221	(3,388)	19,394	(9,767)
5 Total Comprehensive Income for the period (Comprising Profit / (Loss) for the period (after tax) and Other Comprehensive Income)	8,629	(3,388)	19,741	(9,359)
6 Equity Share Capital	60,775	60,775	60,775	60,775
7 Reserves (excluding Revaluation Reserve) as shown in the Audited Balance Sheet of the previous year.	-	-	-	1,39,429
8 Earnings Per Share (of ₹10/- each) (for continuing and discontinued operations) Basic & Diluted	1.35	(0.56)	3.19	(1.61)

Note: 1 The above is an extract of the detailed audited financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations 2015. The full form of the Financial Results for the quarter ended and year ended 31st March, 2023 are available on the Stock Exchanges' website www.nseindia.com, www.bseindia.com, www.mseil.in and on Company website at www.kiocltd.in.
2 The above results of the Company have been reviewed by the Audit Committee and approved by Board of Directors at their Meeting held on 05.05.2023.
By order of the Board for KIOCL LIMITED
Manoj Kumar Jhwar
Director (Finance)
(DIN: 07306454)

GMR Enterprises Private Limited
CIN: 07200027
Statement of Consolidated Audited Financial Results for the year ended March 31, 2023

Sl. No.	Particulars	31 March 2023		31 March 2022	
		Audited	Unaudited	Audited	Unaudited
1	Total Income from operations	3,25,204.81	4,75,210.02	2,92,246.42	4,75,210.02
2	Net Profit/(Loss) for the period (before Tax, Exceptional and/or Extraordinary Items)	(9,292.46)	(2,000.20)	(966.19)	(2,040.99)
3	Net Profit/(Loss) for the period before tax (after Exceptional and/or Extraordinary Items)	(9,292.46)	(2,000.20)	(966.19)	(2,040.99)
4	Net Profit/(Loss) for the period after tax (after Exceptional and/or Extraordinary Items)	(8,014.27)	(1,242.30)	(1,242.30)	(1,242.30)
5	Total Comprehensive Income for the period (Comprising Profit/(Loss) for the period after tax and Other Comprehensive Income)	(1,242.30)	(1,242.30)	(1,242.30)	(1,242.30)
6	Paid up Equity Share Capital (Face value ₹10/- each)	3,25,204.81	3,25,204.81	3,25,204.81	3,25,204.81
7	Reserves and Surplus (including Revaluation Reserve)	1,38,634.94	1,38,634.94	1,38,634.94	1,38,634.94
8	Net Worth	(8,014.27)	(1,242.30)	(1,242.30)	(1,242.30)
9	Paid up Debts Capital/ Outstanding Debt/ Outstanding Debenture/ Redeemable Preference Shares	64.86	64.86	64.86	64.86
10	Current liability	3,25,204.81	3,25,204.81	3,25,204.81	3,25,204.81
11	Long term debt to working capital	64.86	64.86	64.86	64.86
12	Bad debts to accounts receivable ratio	0.00	0.00	0.00	0.00
13	Current liability ratio	64.86	64.86	64.86	64.86
14	Long term debt to working capital	64.86	64.86	64.86	64.86
15	Bad debts to accounts receivable ratio	0.00	0.00	0.00	0.00
16	Current liability ratio	64.86	64.86	64.86	64.86
17	Long term debt to working capital	64.86	64.86	64.86	64.86
18	Bad debts to accounts receivable ratio	0.00	0.00	0.00	0.00
19	Current liability ratio	64.86	64.86	64.86	64.86
20	Long term debt to working capital	64.86	64.86	64.86	64.86
21	Bad debts to accounts receivable ratio	0.00	0.00	0.00	0.00
22	Current liability ratio	64.86	64.86	64.86	64.86
23	Long term debt to working capital	64.86	64.86	64.86	64.86
24	Operating ratio (%)	59.27%	24.95%	59.27%	24.95%
25	Net profit margin (%)	(0.25)	(0.25)	(0.25)	(0.25)

Notes to the Statement of consolidated audited financial results for the year ended March 31, 2023:
1. The above is an extract of the detailed form of consolidated audited financial results filed with the SEBI under Regulation 33 of the SEBI (Listing Obligations and Disclosure Requirements) Regulations, 2015. The full form of the Financial Results for the quarter ended and year ended 31st March, 2023 are available on the Stock Exchanges' website www.nseindia.com and www.bseindia.com and on the Company's website www.gmr.com.
2. The applicable information required to be furnished under Regulation 33 (4) of the SEBI (Listing Obligations and Disclosure Requirements) Regulations, 2015 is not applicable to the Company as it is not a public company.
3. There is no impact on profit/loss, total comprehensive income or any other financial result due to the change in accounting policies.
4. Debt equity ratio represents total debt (long-term borrowings, short-term borrowings) to total equity (paid-up share capital) or net worth.
5. Debt service coverage ratio represents earnings before debt service (EBIT) less profit after taxes + Depreciation + Finance cost / Debt Service (Interest plus principal repayments of borrowing).
6. Interest coverage ratio represents earnings before interest plus tax (EBIT) less profit after taxes + Depreciation + Finance cost / Interest paid.
7. Current ratio represents current assets to current liabilities.
8. Long-term debt to working capital represents long-term borrowings (current assets - current liabilities).
9. Current liability ratio represents current liabilities to current assets.
10. Total debt to total liabilities represents total debt to total assets.
11. Net profit ratio represents profit after tax to total assets.
12. Operating profit margin represents profit before tax and interest expense to total assets.
13. Net worth represents paid-up equity plus reserves and other equity.

For and on behalf of the Board of Directors of GMR Enterprises Private Limited
Sd/-
Grandhi Kiran Kumar (DIN: 00061669)

Date: May 30, 2023

COFFEE DAY ENTERPRISES LTD.
Registered and Corporate Office: 23/2, Coffee Day Square, Vittal Malya Road, Bengaluru - 560 001, Karnataka, India
Tel: + 91 80 4001 2345; Fax: + 91 80 4001 2650; Website: www.coffeeday.com
Corporate Identification Number: L55101KA20009PLCA8666

Brewing new possibilities.

Financial Results for the Quarter/Year ended 31st March, 2023
(₹ in Crores except per share data)

Particulars	Quarter ended 31 st March, 2023		Year ended 31 st March, 2023	
	(Audited)	(Unaudited)	(Audited)	(Unaudited)
Total income from operations (net)	301.19	1,028.91	226.79	657.88
Net Profit/(Loss) on ordinary activities after tax (after Extraordinary Items)	34.98	(387.17)	56.87	(130.73)
Net Profit/(Loss) for the period after tax (after Extraordinary Items)	34.98	(387.17)	56.87	(130.73)
Equity Share Capital	211.25	211.25	211.25	211.25
Reserve/Retaining (Revaluation Reserve) as shown in the Balance Sheet of previous year	-	-	-	-
Earnings Per Share (before extraordinary items) (of ₹10/- each)	1.58	(17.88)	2.48	(5.71)
Diluted:	1.58	(17.88)	2.48	(5.71)
Earnings Per Share (after extraordinary items) (of ₹10/- each)	1.58	(17.88)	2.48	(5.71)
Diluted:	1.58	(17.88)	2.48	(5.71)

Notes:
1. The above is an extract of the detailed form of Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full form of the Financial Results are available on the website of BSE (www.bseindia.com) and NSE (www.nseindia.com) and on the Company's website www.coffeeday.com.
2. The above results were reviewed by the Audit Committee and thereafter approved by the Board of Directors in their meeting held on 30th May, 2023 and have been Audited by the Statutory Auditors of the Company.
3. Audited financial results of Coffee Day Enterprises Limited (Standalone Information)

Particulars	Quarter ended 31 st March, 2023		Year ended 31 st March, 2023	
	(Audited)	(Unaudited)	(Audited)	(Unaudited)
Total income from operations (net)	13.24	1.05	13.72	13.72
Profit/(Loss) before tax and exceptional items	(1.25)	(3.08)	(1.17)	(3.49)
Profit/(Loss) after tax and exceptional items	(1.25)	(3.08)	(1.17)	(3.49)

Place: Bengaluru
Date: 30th May, 2023

For and behalf of Board of Directors
Sd/-
SV Ramasanth
Interim Chairman and Independent Director

'ಬೆಂಗಳೂರು ಅರ್ಬನ್ ಪ್ಲಾನ್ ವರದಿ'ಯಲ್ಲಿ ₹2,800 ಕೋಟಿ ವೆಚ್ಚದ ಅಂದಾಜು

658 ಕಿ.ಮೀ ರಾಜಕಾಲುವೆ ನಿರ್ಮಿಸಲು ಸಲಹೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರಾದೇಶಿಕವಾಗಿ ಹಾನಿಯಾಗುವಂತಹ ಪ್ರಮಾಣದ ಪ್ರವಾಹವನ್ನು ತಡೆಗಟ್ಟಲು ಹೆಚ್ಚಿನ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ. ಅಂದಾಜು ಪ್ರಕಾರ ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

- 1900ರಲ್ಲಿ ಕೋರಮಂಗಲ ಕಡೆಗೆ 113.2 ಕಿ.ಮೀ ಉದ್ದದ ರಾಜಕಾಲುವೆ 2016-17ರಲ್ಲಿ 62.8 ಕಿ.ಮೀಗೆ ವಿಸ್ತರಿಸಲಾಗಿದೆ
- 1900ರಲ್ಲಿ ಕೋರಮಂಗಲ ಕಡೆಗೆ 226.3 ಕಿ.ಮೀ ಉದ್ದದ ರಾಜಕಾಲುವೆ 2016-17ರಲ್ಲಿ 111.7 ಕಿ.ಮೀ ವಿಸ್ತರಿಸಲಾಗಿದೆ

ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ರಾಜಕಾಲುವೆ ನಿರ್ಮಾಣ: ಕಟ್ಟಡರಿಗೆ ಸೂಚನೆ



ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಲೈಂಗಿಕ ಕಿರುಕುಳ: ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಬೆಂಗಳೂರು: 'ಚರ್ಚೆ' ಆಫ್ ಸೌತ್ ಇಂಡಿಯಾ (ಎಸ್‌ಐಎಸ್) ದಕ್ಷಿಣ ಕರ್ನಾಟಕ ರಾಜ್ಯದ ಬೆಂಗಳೂರು ಕಡೆಗೆ ಕೆಲವು ವಿದ್ಯಾರ್ಥಿನಿಲಯಗಳಿಗೆ ಲೈಂಗಿಕ ಕಿರುಕುಳ ನೀಡಿದುದರ ಬಗ್ಗೆ ಸರ್ಕಾರದ ಅಧಿಕಾರಿಗಳು ಆರೋಪಿಸಿದ್ದಾರೆ. ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ ಮತ್ತು ಸರ್ಕಾರದ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳ ನೀಡಿದುದರ ಬಗ್ಗೆ ಸರ್ಕಾರದ ಅಧಿಕಾರಿಗಳು ಆರೋಪಿಸಿದ್ದಾರೆ.

ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ಪರಿಶಿಲ್ತರ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾಂಧಿ ನಿಗಮ

ಕರ್ನಾಟಕ ರಾಜ್ಯ ರಸ್ತೆ ಸಾಂಧಿ ನಿಗಮ, ಬೆಂಗಳೂರು ವಿಭಾಗ, ಬೆಂಗಳೂರು-562159
 ಸಂಪನ್ಮೂಲ ಸಂಪನ್ಮೂಲ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಕೋಡ್ ಆನ್ ಲಿಮಿಟೆಡ್

ಕೋಡ್ ಆನ್ ಲಿಮಿಟೆಡ್, ಬೆಂಗಳೂರು ವಿಭಾಗ, ಬೆಂಗಳೂರು-562159
 ಸಂಪನ್ಮೂಲ ಸಂಪನ್ಮೂಲ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಲೈಂಗಿಕ ಅಲ್ಪಸಂಖ್ಯಾತರಿಗೂ ಉಚಿತ ಪ್ರಯಾಣ ಕಲಿಸಿ: ಮನವಿ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಸುಧಾರಣೆ ಹಿಂಡಿ

ಸುಧಾರಣೆ ಹಿಂಡಿ, ಬೆಂಗಳೂರು ವಿಭಾಗ, ಬೆಂಗಳೂರು-562159
 ಸಂಪನ್ಮೂಲ ಸಂಪನ್ಮೂಲ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಕಿ ಆರ್ ಆರ್ ಲಿಮಿಟೆಡ್

ಕಿ ಆರ್ ಆರ್ ಲಿಮಿಟೆಡ್, ಬೆಂಗಳೂರು ವಿಭಾಗ, ಬೆಂಗಳೂರು-562159
 ಸಂಪನ್ಮೂಲ ಸಂಪನ್ಮೂಲ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಬಿ.ವಿ.ಗೆ ಮತ್ತೆ ಬೆಂಬಲಿತ ಪತ್ರ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಸುಧಾರಣೆ ಹಿಂಡಿ

ಸುಧಾರಣೆ ಹಿಂಡಿ, ಬೆಂಗಳೂರು ವಿಭಾಗ, ಬೆಂಗಳೂರು-562159
 ಸಂಪನ್ಮೂಲ ಸಂಪನ್ಮೂಲ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಕಿ ಆರ್ ಆರ್ ಲಿಮಿಟೆಡ್

ಕಿ ಆರ್ ಆರ್ ಲಿಮಿಟೆಡ್, ಬೆಂಗಳೂರು ವಿಭಾಗ, ಬೆಂಗಳೂರು-562159
 ಸಂಪನ್ಮೂಲ ಸಂಪನ್ಮೂಲ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಅಲ್ಪಸಂಖ್ಯಾತರಿಗೆ ಉಚಿತ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಅಲ್ಪಸಂಖ್ಯಾತರಿಗೆ ಉಚಿತ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಅಲ್ಪಸಂಖ್ಯಾತರಿಗೆ ಉಚಿತ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಅಲ್ಪಸಂಖ್ಯಾತರಿಗೆ ಉಚಿತ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಅಲ್ಪಸಂಖ್ಯಾತರಿಗೆ ಉಚಿತ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಅಲ್ಪಸಂಖ್ಯಾತರಿಗೆ ಉಚಿತ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

ಅಲ್ಪಸಂಖ್ಯಾತರಿಗೆ ಉಚಿತ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಸಾಗರಿ ನಿಗಮ'ದ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರವೇಶ ಪರೀಕ್ಷೆಗಳನ್ನು ನೀಡುವುದರ ಬಗ್ಗೆ ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

AstraZeneca
 ಅಸ್ತ್ರಾಜೆನಿಕಾ ಫಾರ್ಮಾಸೂಟಿಕಲ್ಸ್ ಲಿಮಿಟೆಡ್
 CIN: L24231KA1979PL003653
 ಬೆಂಗಳೂರು ಅರ್ಬನ್ ಪ್ಲಾನ್ ವರದಿಯಲ್ಲಿ ಸರ್ಕಾರದ ವೆಚ್ಚವನ್ನು ಹಂಚಲು ಸರ್ಕಾರದ ನಿರೀಕ್ಷಿಸಲಾಗಿದೆ ಎಂದು ಪ್ರಜಾವಾಣಿ ವಾರ್ತೆ ಸ್ಪಷ್ಟಪಡಿಸಿದೆ.

Financial Results for the Quarter/Year ended 31st March, 2023
 (₹ in Crores except per share data)

Particulars	Quarter ended 31 st March, 2023		Year ended 31 st March, 2022		Year ended 31 st March, 2023	
	(Audited)	(Unaudited)	(Audited)	(Unaudited)	(Audited)	(Unaudited)
Total income from operations (net)	301.19	1,028.91	276.79	657.88		
Net Profit/(Loss) from ordinary activities after tax	34.88	(387.17)	58.67	(130.73)		
Net Profit/(Loss) for the period after tax (after Extraordinary items)	34.88	(387.17)	58.67	(130.73)		
Equity Share Capital	211.25	211.25	211.25	211.25		
Reserves (excluding Revaluation Reserve as shown in the Balance Sheet of previous year)						
Earnings Per Share (Before extraordinary items) (₹ of 10/- each)	1.58	(17.98)	2.48	(5.71)		
Basic:	1.58	(17.98)	2.48	(5.71)		
Diluted:	1.58	(17.98)	2.48	(5.71)		
Earnings Per Share (after extraordinary items) (₹ of 10/- each)	1.58	(17.98)	2.48	(5.71)		
Basic:	1.58	(17.98)	2.48	(5.71)		
Diluted:	1.58	(17.98)	2.48	(5.71)		

Notes:
 1. The above is an extract of the detailed format of Financial Results filed with the Stock Exchanges under Regulation 33 of the SEBI (Listing and other Disclosure Requirements) Regulations, 2015. The full format of the Financial Results are available on the website of BSE (www.bseindia.com) and NSE (www.nseindia.com) and on the Company's website www.coffeeeday.com
 2. The above results were reviewed by the Audit Committee and thereafter approved by the Board of Directors in their meeting held on 30th May, 2023 and has been Audited by the Statutory Auditors of the Company.
 3. Audited financial results of Coffee Day Enterprises Limited (Standalone Information)

Particulars	Quarter ended 31 st March, 2023		Year ended 31 st March, 2022		Year ended 31 st March, 2023	
	(Audited)	(Unaudited)	(Audited)	(Unaudited)	(Audited)	(Unaudited)
Total income from operations (net)	4.84	18.81	4.05	13.72		
Profit/(Loss) before tax and exceptional items	(1.25)	(3.08)	(1.17)	(3.49)		
Profit/(Loss) after tax and exceptional items	(1.25)	(3.08)	(1.17)	(3.49)		

Place : Bengaluru
 Date : 30th May, 2023

For and behalf of Board of Directors
 S.V Ranganath
 Interim Chairman and Independent Director